

---

ಮಾನಸೋಲ್ಲಸಸ್ತುತಿಃ ಶ್ರೀಮದಪ್ಯಯ್ಯಾದಿಕ್ಷತೀಂದ್ರ್ಯಃ  
ವಿರಚಿತಾ

---

Document Information



Text title : mAnasollasa stuti

File name : mAnasollasa.itz

Category : misc, sahitya, appayya-dIkShita

Location : doc\_z\_misc\_general

Author : Shri Appaya Dikshitar

Transliterated by : N.Balasubramanian bbalu at satyam.net.in

Proofread by : N.Balasubramanian bbalu at satyam.net.in

Latest update : August 28, 2021

Send corrections to : sanskrit@cheerful.com

---

This text is prepared by volunteers and is to be used for personal study and research. The file is not to be copied or reposted without permission, for promotion of any website or individuals or for commercial purpose.

**Please help to maintain respect for volunteer spirit.**

---

Please note that proofreading is done using Devanagari version and other language/scripts  
are generated using **sanscript**.

---

January 14, 2023

*sanskritdocuments.org*

---



ಮಾನಸೋಲ್ಲಾಸಸ್ತುತಿಃ ಶ್ರೀಮದಪ್ಯಯ್ಯಾದಿಕ್ಷಿತೀಂದ್ರ್ಯಃ  
ವಿರಚಿತಾ

Introduction:

This is a short poem by the famous author. It consists of seventeen verses and is construed in the form of advice to the mind. The poet finds that the mind is now fully preoccupied with the affairs of the world, family and friends to the extent that it is unable to think of the consequences of such preoccupation.

The poem points out the consequences and also the way to escape them. The remedy is to start thinking of Lord Siva and worship Him. One may continue to attend to personal matters but, should, at the same time engage the mind in thinking of the Lord. This will bring in all the prosperity one requires for a good life.

It will also confer ever lasting peace which one cannot find by being busy with the world. It is common to find saints and devotees addressing their mind and also other organs like the eyes to turn to the Lord for escape from the stresses and strain that the worldly life brings in its wake.

Some examples are given here.

- 1) Mana sambodha niyamanam - 10 verses by Bhartruhari in his Vairagya shatakam.
- 2) Manache Sloka of Sri Samartha Ramadasa of Maharashtra.  
This work is in Marathi language and has 205 verses.
- 3) Manoniyamanam (ಮನೋನಿಯಮನಂ .) by Saint

Sadasiva Brahmendra is a small but beautiful poem consisting of 13 verses addressed to the mind.

4) The saint has also composed many songs that address the mind, the tongue etc.

Some are:

(1)Bhaja re Gopalam manasa. (ಭಜ ರೇ ಗೋಪಾಲಂ ಮಾನಸ್ .)

(2)Smara varam chetah smara Nanda Kumaram.

(ಸ್ಮಾರ ವಾರಂ ಚೆಿತಃ ಸ್ಮಾರ ನಂದಹುಮಾರಂ .)

(3)Bruhi Mukundeti Rasane (ಬ್ರುಹಿ ಮುಕುಂದೇತಿ ರಸನೇ .)

(4)Manasa sancharare (ಮಾನಸ ಸಂಚರ ರೇ)

(5)Bhaja re Yadhunatham (ಭಜ ರೇ ಯದುನಾಥಂ .).

5) The saint Kulasekhara also addresses the organs in his Mukundamala. One of his popular poems is given here.

ಜಿಹ್ವೇ ಕೀರ್ತಯ ಕೇಶವಂ ಮುರರಿಪುಂ ಚೇತೋ ಭಜ ಶ್ರೀಧರಂ  
ಪಾಣಿದ್ವಂದ್ವ ಸಮಚಯಾಭ್ಯತಕಧಾ-ಶ್ರೋತ್ರದ್ವಯ ತ್ವಂ ಶೃಣु .  
ಕೃಷ್ಣಂ ಲೋಕಯ ಲೋಚನದ್ವಯ ಹರೇ-ಗ್ರಜ್ಬಂಘ್ರಯುಗ್ಂಳಿಲಯಂ  
ಜಿಘ್ರ ಘ್ರಾಣ ಮುಕುಂದ-ಪಾದ-ತುಲಸೀಂ ಮೂರ್ಧನ್ ನಮಾಧೋಕ್ಷಜಂ ..

Now let us go to the poem proper.

..ಶ್ರೀ ಶಿವಮಸ್ತು..

ಅಯಿ ಭಾರತಶ್ರೀತಃ ಪರಮಮುಪದೇಶಂ ಶೃಣು ಮಮ  
ನ್ಯಾರೇರಜಾಯಾಂ ಪಟುಷಕರಣೇಷು ಸ್ಮಾರ ಹೆಲಂ .

ತಪ್ಯಿತಾಂ ಪ್ರೇತ್ಯಾಣಾಮುಪರತ್ಯಾತ್ಮಿಶ್ವಾಂತಿ ಮಹತಿ  
ತ್ವಾಯೈಕೇನ ಶ್ವಾಸಪ್ರಶಮನಸಮಯೇ ಕಿಸ್ಮಿ ಸುಕರಂ .. 1..

ಅತಿಸ್ಥೇಮಸ್ಥೀತಾನಪಿ ಶಿಖರಿಣಃ ಪಶ್ಚಿ ಜಲಿತಾನ್  
ಕಿಯಂತಂ ವಾ ಕಾಲಂ ಕಿಸಲಯಮೃದು ಸಾಷ್ಟುತಿ ವಪುಃ .

ಅಸಾರೇಂಸಿನ್ಮಾಜಾಂಅಯಿ ಹೃದಯ ಶಂಖೋಂ ಕುರುತೇ  
ಕದೇಧಕ್ತ ತೇ ಲಭ್ಯಂ ಕಥಯ ಜಡ ತಂತ್ರೋಪಕರಣಂ .. 2..

ಇದಾನೀಮತ್ಯಲ್ಪಿಷ್ಟಯಿ ಹೃದಯ ಕಾಯೇಂಷ್ಟುತಿ ಮಹಾನ್  
ಇಯಾನ್ ವ್ಯಾಸಂಗಸ್ತೇ ನ ಕಲಯಸಿ ಯೆನ ಸ್ಮಾರಿಪುಂ ..

ಅತಿಕ್ರಂದಧ್ಯಂಧುವ್ಯಸನಜಲಧಾವತ್ರಿ ಸಮಯೇ

ಕಿಯಾನಾಗಂತಾ ತೇ ಶಿವ ಶಿವ ಹತೋಸ್ಮೀವ ಭವತಾ .. 3..

ಅಯೇ ಚೇತಶ್ವಾಸ್ತಾಣಿಧಿಕಮವಗೂಢಾನ್ಯಃಪಿ

ಮುಧಾ ನ ಯದ್ಯಾಸ್ಚೀಧಾಃ ಪಶುಪತಿಪದಾಂಭೋಜಭಜನೇ .

ತದಿತ್ಥಂ ಭೋಕ್ತವ್ಯಂ ಖಲು ಪುನರಪಿ ಪ್ರೇತ್ಯ ಭುವನೇ

ಮಹದ್ವಾಃಖಂ ವಣಗ್ರಹಣಸಮಯೋಪಕ್ರಮಮಿದಂ .. 4..

ಶಿಯಂತೋ ನಾ ಭೂವನ್ ಹೃದಯಪರಮಪ್ರೇಮವಿಷಯಾಃ

ಪರಾಜನ್ಸ್ವದ್ಯ ಕ್ಷೇತ್ರಮಿತಿ ಜಾನಾಸಿ ಕಿಮು ತಾನ್ .

ವ್ಯಧಾ ಮೋಹಂ ಬೌಂಧುಷ್ಟಹಿತಪರಿಣಾಮಂ ತ್ಯಜ ಸಖೀ

ಯದಾಸೇವಾದೋಷಾಽ ಸ್ವರಸಿ ನ ಕದಾಂಪಿ ಸ್ವರರಿಪುಂ .. 5..

ಅಮೀ ಚೀತ್ರಾ ಪ್ರತ್ರಾದ್ಯಾ-ಸ್ತವ ಭೃಶತರಂ ಪ್ರೇಮವಿಷಯಾಃ

ಭವಿಷ್ಯಂತೋ ನ ಸ್ಯಃ ಕಿಮು ಜಡ ತಥಾ ಭಾವಿಜನನೇ .

ಸದೇವ ತ್ವಯ್ಯೇವಂ ಸಮುಪಜನಿತಾಕ್ಷತ್ರಯಹತೇ

ಕದಾ ಶಂಭೋಶ್ವಿಂತಾ ಭವತಿ ಭವಭೀತಿಪ್ರಶಮನೇ .. 6..

ಅನಾಪ್ಯಜ್ಞಾ ಜ್ಞಾತೀ ನವಶ ರುದಿತೋಚ್ಯಂಘ-ನಯನಾನ್

ಗತಿಃಕಾ ನ-ಸ್ವಾತೀತ್ಯಾತಿ-ಕರುಣಮಗ್ರೇ ವಿಲುಟಿತಾನ್ .

ಅವಶ್ಯಂ ಗಂತವ್ಯಂ ಖಲು ತದಹಿತಾನಾಮಪಿ ಪುರಸ್ತ-

ದದ್ಯೈವ ಸ್ವೇಹಂ ತ್ಯಜ ಹೃದಯ ತೇಷ್ವಜ್ಞ ಗಿರಿಶಂ .. 7..

ಇದಂ ಸಜ್ಜಿಭೂತಂ ಕೃತಮಿದ-ಮಿದಂ ಕಾರ್ಯಮಧನನೇ-

ತ್ವಯಂ ವ್ಯಧಾರಂಭಸ್ತವ ಬತಮನಶ್-ಶಾಮ್ಯತು ಕದಾ .

ಸಲಲ್ಲಾಗಂತಾ ತೇ ಶಿವಭಜನಹಿನಸ್ಯ ಸಮಯಸ್ .

ಸಮುದ್ರನ್ನಿಫೋರಂಜ್ಞಲದಶನಿವಾತ ಪ್ರತಿಭಯಃ .. 8..

ತ್ವಯಾ ಗಭೀರ ಮಾತುಯದಿಹ ಜಿಂತಿತಮಭೂತ್ ತ-

ದಾಲೋಚ್ಯ ಸ್ವಾಂತೇ ವ್ರಜ ಶಿವಮಕಾರ್ಯ ತ್ಯಜ ರುಚಿಂ .

ಗತೋ ದೂರಂ ಮೂಳಿಃ ಕ ಇವ ಖಲು ವಿತ್ತಾಜಣನ ಧಿಯಾ

ಜರೇಸ್ವೇಪ್ಯಾ ರಂ ತ್ಯಕ್ತಾ ಪ್ರಭುವರಮೃಣಾದಾನರಸಿಕಃ .. 9..

ಅಪಧ್ಯಾ-ದಾಹಾರಾದಪಿ ತವ ಕಿಯನ್ ಮಾನಸ ಭಯಂ

ಮುಹೂರ್ತಾವಸ್ನಾಯಿ ಜ್ಞರಜರರ-ಭಾರಾದಿಕರಣಾಽ .

ಅಮುಷಾದಶ್ಯಾಂತ-ಪ್ರವಿತತ ಭವವ್ಯಾಧಿಜನನಾಽ

ಮಹೇಶೀ ವೈಮುಖ್ಯಾತ್ ಕಿಮಿತಿ ನ ಭಯಂ ಕಿಂಚಿದಪಿ .. 10..

ಇಯಂತಂಕಾಲಂ ತೇ ನಿಯತಸಹವಾಸೇನ ಜನಿತಾ ಕಿಂ-

ಈಷಣಾಸ್ವಯಂತಃಕರಣ ಮಯಿ ಸಾಹಾರ್ಥಕಣಿಕಾ .

ಯಥೇಜ್ಞಂ ಭೂಂತ ತ್ವಂ ವಿಹರವಿಷಯಾರಣ್ಯ-ಕುಹರೇ

ಭಜ ಶ್ರೀಪಾದಾಭೂಂ ಸಕ್ರದಪಿ ಪರಾರೇರನುದಿನಂ .. 11..

ಸ್ಥಿತೋಽಸ್ಮಿ ತ್ವಾಂ ಪಶ್ಯನ್ ಚಿರಮಹಿತ ಏವಂ ತವಕ್ತತೇ

ಮದಧಾನಸು ಸಾಂಕೋಹಕ್ಯದಯ ಪರಿಚಯಾನಸು ವಿಮುಖಃ .  
ಇದಾನೀನ್ವಿರ್ವಿಷಾಂಭೋಽಸ್ಯಲಮುಪಗತಸ್ತೇಽದ್ಯಸಮಯೋ  
ಯದಾತ್ಮಣ್ಯಾಪಾಂ ಜಹತಿ ಸುಕ್ಯದಧೀರ್ ಕ್ಷಾತವಿದಃ .. 12..  
ಅಲಭ್ಯೇವಪ್ಯಧೀರಷ್ಟಿರ್ ಚಪಲಾ-ನಕ್ಷಪ್ಯಧುಕಾನ್  
ಅತ್ಯಾಪ್ತಾನತ್ಯಧೀರ್ ಸುಚಿರಮನುವೈತ್ಯಾನಪಿ ತಥಾ .  
ಅಶ್ಯಂ ತೇ ಶಂಭೋಽಭಜನ-ಮನುರುಧ್ಯೇವ-ಮಶುಚೀನ್  
ಉಪೇಕ್ಷೀವೋಪಾಯಸ್ತವ ಹೃದಯ ತೇಪಾಮುಪಶಮೇ .. 13..  
ಉಪಾಯಂ ತೇ ಜೀತಃ ಪರಮುಪದಿಶಾಮಿ ಸ್ವರ್ರಿಪೋ  
ಪದಾಂಭೋಽಜದ್ವಂದ್ವೀ ಪರವಶತಯಾ ರಜ್ಯಸಿ ಯತಃ .  
ಅಪಶ್ಯಂ ಭೋಕ್ತವ್ಯ-ಮನುದಿನ-ಮತಕ್ಷೋಽಪಗಮನಾಂ  
ದಶಾ-ಮಂತ್ರಾಂ-ಮಂತಸ್ಪತದಿ ಗಣಯೋಪಸ್ತಿತರಾಂ .. 14..  
ಜಿರಾತ್ ಕಶ್ಮಿತ್ವಾಧಃ ಶಿವ ಇತಿ ವಸತ್ಯಾದ್ವಿಶಿಕಹರೇ  
ನ ಮೇ ಮಾಯೋಭೂತ್ವಾ ಮತಿಮಹರ-ದದ್ಬಾ ಸುಖನಿಧಿಂ .  
ನಲಗ್ಗಿಶ್ವೇದ್ವೈತಾ ಕ್ಷಾಚನಪರಿಪಾಶ್ಯಾಸ್ಯತಿಮೆಯ್ಯಃ  
ನಬೇ ತಂ ಬಧ್ಯೇಯಾ ಹೃದಯ ನಿಭ್ಯತಂ ದಾಸ್ಯತಿ ಧನಂ .. 15..  
ಬಹಿಸ್ತ್ವಂ ವೈಯ್ಯಗ್ರಂ ಪ್ರಕಟಯ ಪರಂ ಲೌಕಿಕಕ್ಷತಿ-  
ಷ್ವವಜಾರ್ಥಸು ಸ್ವಯಂ ಭಜ ಪಶುಪತೀಃ ಪಾದಭಜನೇ .  
ವಿಟೀಷು ಸ್ವಿಕ್ಷಂತಿಮಿವ ಬಹಿರಸಾರ್ಥ-ರಭಿನಯ್ಯಃ  
ಧನೇ ಬದ್ಧಾಸಂಗಾಂ ಗಣಯ ಧಿಷಣೇ ವಾರವನಿತಾಂ .. 16..  
ಮಹಾದೇವಧ್ಯಾನಾನಂತರಣಮನ್ಯನ್ ಕಲಯೇ  
ಭವಗ್ರಹಗ್ರಾಸೋಲ್ಲಸಿತಭವವೇಗಾದಧಿಭುವಿ .  
ಪ್ರಸೀದ ಪಾಗಲ್ಭ್ಯಂ ತದಿಹ ಪರಿಗ್ರಹಾದ್ಯ ಮಹತೋ  
ಭಯಾತ್ಯಾಯಸ್ಯೇನಂ ಭಗವತಿ ನಮಸ್ತೇಽಸ್ತ ಧಿಷಣೇ .. 17..  
.. ಶ್ರೀ ಶಿವಮಸ್ತ ..

---

Endoded by N. Balasubramanian bbalu@satyam.net.in

ಮಾನಸೋಲ್ಲಸಾಸ್ತುತಿಃ ಶ್ರೀಮದಪ್ವಯಾದಿಕ್ಷಿತೇಂದ್ರ್ಯಃ ವಿರಚಿತಾ

---

Please send corrections to *sanskrit@cheerful.com*

